

वर्ण संहिता

संज्ञक स्वर - ए, अ - 1 मात्राकाल
 द्विच " - ए, अ - 2 "
 पलुत्व: " - more than 2 मात्राकाल
 यौगवाहक ए० ए० कू कू -

संज्ञाति
Same

विज्ञातिय
diff.

Alphabets.

(49)

यौगवाहक (2)

स्वर
(10)

व्यंजन (34)

संज्ञक स्वर = 10.

all except

वर्गीय
(35)

अवर्गीय
(9)

क, ख, ग, घ, ङ (क, ख, ग, घ, ङ)

कथप्रथम

च, छ, ज, झ, ञ

संज्ञाह्वर

कंठव्य - क, ख, ग, घ, ङ (न्य)

तालव्य - च, छ, ज, झ, ञ

मूर्धन्य - ट, ठ, ड, ढ, ण

दंताक्षर - त, थ, द, ध, न

औष्ठ्य - प, फ, ब, भ, म

अन्त्यप्राग

प्रथमप्राग

अनुनासिक

ए, अ	क :
च, छ	य, व
ज, झ	र, ल
ड, ढ	श, ष
ण	स, ह
त, थ	म
प, फ	

स्वर - independent pronunciation

व्यंजन - dependent on स्वर for ".

गुणितान्तर - व्यंजन + स्वर मिलाके

कू → स्वर रहित

- कू → कू
- कू → कू
- कू → कू
- कू → कू
- कू → कू
- कू → कू

नामु → नामु

नेमु → नेमु

अवमु } → अवमु

अवमु } → अवमु

अवमु → अवमु

अवमु → अवमु

कल्लु → कल्लुगल्लु

मुमु → मुमुगल्लु

हमु → हमुगल्लु

Ch. 17

नामामृत - सवर्ण दीर्घ

द्वन्द्वद्वय - लीप

मन्त्रलोक - लीप

कालपट्टीदेशी - कालु + पीडीदु + रल्ले
आदेश लीप

Ch. 16

मगनीत्ताय - लीप

मातागी - लीप

मानवर - लीप

मुगनिदुद - लीप

वरवेकंदीरुवे - लीप

Ch. 15

किवीगलीरवेकु - लीप

निनीव्वनी - लीप

निक्किद - "


उशीर - "

अधिकारकंकजु - लीप

Ch 12

इल्लिल्ली - लीप

अल्लिदुदु - "




(Handwritten notes in Kannada, including 'ಲೀಪ', 'ಅವಮು', and other terms related to the main text.)

(Handwritten notes in Kannada, including 'ಲೀಪ', 'ಅವಮು', and other terms related to the main text.)

(Handwritten notes in Kannada, including 'ಲೀಪ', 'ಅವಮು', and other terms related to the main text.)

संधि



ವೀನು + • ಈಗ = ನೀನೇ

ಹರಮು + ಆಶ್ಚರ್ಯ = ಹರಮಾಶ್ಚರ್ಯ

ಶೈಲಿ + ಅಲಮ್ = ಶೈಲಿಯಲಮ್

ಸಿಹಿಯು + ಅಯು = ಸಿಹಿಯಾಯು

ಗ್ನಿ + ವಿಲಮ್ = ಗ್ನಿವಿಲಮ್

= ಹೋಗಬೇಕೆಂಬ

ಹಿಂಸೆಯಿಂದ = ಹಿಂಸೆಯಿಂದ

ಪ್ರವೇಶಿಸು + ಅಯು = ಪ್ರವೇಶಿಸು

ಪ್ರವೇಶಿಸು + ಅಶ್ಚರ = ಪ್ರವೇಶಿಸು

ಪ್ರವೇಶಿಸು = ಪ್ರವೇಶಿಸು

ಹುಟ್ಟು + ಇಲಮ್ = ಹುಟ್ಟು

ಪ್ರವೇಶಿಸು + ಅಯು = ಪ್ರವೇಶಿಸು

ಪ್ರವೇಶಿಸು + ಅಶ್ಚರ = ಪ್ರವೇಶಿಸು

ಪ್ರವೇಶಿಸು + ಅಯು = ಪ್ರವೇಶಿಸು

ಪ್ರವೇಶಿಸು = ಪ್ರವೇಶಿಸು

ಪ್ರವೇಶಿಸು
ಪ್ರವೇಶಿಸು
ಪ್ರವೇಶಿಸು
ಪ್ರವೇಶಿಸು
ಪ್ರವೇಶಿಸು

(2-3+13)

ಹೊಸದಾಗಿ ಕಂಡು ಬಂದ ಪದಗಳು = ಹೊಸದಾಗಿ

ಪರಿಚಯಿಸುವ ಪದಗಳು = ಪರಿಚಯಿಸುವ + ಪದಗಳು

ಪದಗಳ ಸಂಖ್ಯೆ = ಪದಗಳ + ಸಂಖ್ಯೆ

ಪದಗಳ ಸಂಖ್ಯೆ = ಪದಗಳ + ಸಂಖ್ಯೆ

ಪದಗಳ ಸಂಖ್ಯೆ = ಪದಗಳ + ಸಂಖ್ಯೆ

ಪದಗಳ ಸಂಖ್ಯೆ = ಪದಗಳ + ಸಂಖ್ಯೆ

ಪದಗಳ ಸಂಖ್ಯೆ = ಪದಗಳ + ಸಂಖ್ಯೆ

ಪದಗಳ ಸಂಖ್ಯೆ = ಪದಗಳ + ಸಂಖ್ಯೆ

ಪದಗಳ ಸಂಖ್ಯೆ = ಪದಗಳ + ಸಂಖ್ಯೆ

ಪದಗಳ ಸಂಖ್ಯೆ = ಪದಗಳ + ಸಂಖ್ಯೆ

ಪದಗಳ ಸಂಖ್ಯೆ = ಪದಗಳ + ಸಂಖ್ಯೆ

ಪದಗಳ ಸಂಖ್ಯೆ = ಪದಗಳ + ಸಂಖ್ಯೆ

ಪದಗಳ ಸಂಖ್ಯೆ = ಪದಗಳ + ಸಂಖ್ಯೆ

ಪದಗಳ ಸಂಖ್ಯೆ = ಪದಗಳ + ಸಂಖ್ಯೆ

ಪದಗಳ ಸಂಖ್ಯೆ = ಪದಗಳ + ಸಂಖ್ಯೆ

NOUN

प्रकृति - Basic form of noun + विकृति = नामपद.
प्रत्यय

e.g. राव + ए = रावए
राव + एन्नु = रावएन्नु

Types of नामपद.

1) वस्तुवाचक :

कूडनाम - म्मुष्य, city
अंकितनाम - Yegesh, BLR.
अनुवर्तनाम - Teacher, computer, city.

2) गुणवाचक :

सुंदर, दौडु, चिकक, ऊरिय,
कुरिय (younger)

3) संख्यावाचक

4) संख्यावाचक

11th, 12th, 1st
(Londoniya)

Nalvaru (4 people)

Movaru.

Eibbaru.

5) दिक्वाचक ए.

N बडगंण
(Badagama)

W बडवण
(Puduvana)

E मूडण
(Mudana)
Gonise

S उरुण
(Henkana)

ಮೇಲೆ, ಕೆಳಗೆ, ಬಲ, ಎಡೆ,
ಆಕಡೆ, ಈಕಡೆ, ಹಿಂದೆ, ಮುಂದೆ.

6) ಪ್ರಮಾಣವಾಚಕ / परिमाणवाचक
(Quantity)

ಅಷ್ಟು, ಇಷ್ಟು
ಹಲವು

ಅಡು → ಅವು

ಅಡುಗೆ - Underlined

ಅಂಗಗಳ (ಲಿಂಗ)

ಪುಂಲಿಂಗ
ಪುಲಿಂಗ
ಅವನು

ಸ್ತ್ರೀಲಿಂಗ
ಸ್ತ್ರೀಲಿಂಗ
ಅವಳು

ನಪುಂಸಕ ಲಿಂಗ
ನಪುಂಸಕಲಿಂಗ
ಅದು

ಅನುಕರಣಾವ್ಯಯ -

ಅನುಕರಣ, mimicry
Sound, no meaning as such, repetition of sound.

ತಡತಡ, ಡುಂಗಡುಂಗ, ಪಡಪಡ, ಚಡಚಡ, ಕುಡುಕುಡು,
ಚಿಲಿಪಿಲಿ, ಲಡಲಡ, ಮಡಮಡ,

ಸಾಮಾನ್ಯ ಅವ್ಯಯ -

no change in 3 forms.

eg. - ಯಾವಾಗಲೂ, ಸುಂದರವಾಗಲೂ, ಅತ್ಯಂತವಾಗಲೂ, ನೋಡು, ಜೀವಿಸು -

ಜೊಡೆಯತೆ

- Come together, have a meaning. ಒಲ-ಯಲ.

Sometimes opp. words also. ದುಃಖ-ಸುಖ
ಕಿಡಿ-ಕಿಡಿ, ಒಡು-ಒಡು, ಅಕ್ಕಾ-ಪಕ್ಕಾ,

ಪುನಃಪುನಃ

- 1 word **twice**, has meaning.

ಬಿಟ್ಟು-ಬಿಟ್ಟು, ತುಡುಕು + ತುಡುಕು = ತುಡುತುಡುಕು.

• ಒಡು ಒಡು, ಮೊದಲ + ಮೊದಲ = ಮೊದಲ ಮೊದಲ

ಯಲಯಲ, ಕಡುಕು ಕಡುಕು = ಕಡುಕು ಕಡುಕು.

ಬಿಟ್ಟು-ಬಿಟ್ಟು,

ನಡು ನಡು.

ಅವ್ಯಯದ ವಿಧ

- Repeat someone's statement.

ವಾಕ್ಯವಿಧ " "

- Special words quoted.

ನಸಿಮ

ನಫಿಮ

ಕೆಳಕೆ
ತದ್ಭವ

Ch1

ರಾಜ

ರಾಯ

ಕುಮಾರ

ಕುವೆರ

ಪಕ್ಕಿ

ಹಕ್ಕಿ

ಸಿಂಹ

ಸಿಂಗ

ಆಕಾಶ

ಆಗವ

ಧ್ವನಿ

ಧನಿ

ಸ್ವರ

ಸರ

ದೃಷ್ಟಿ

ದಿಟ್ಟಿ

Ch2

ವಿಧಿ

ಬಿಧಿ

ಸಂತೋಷ

ಸಂತಸ


ಆಶ್ಚರ್ಯ

ಅಚ್ಚರಿ

ಸಹಸ್ರ

ಸಾವಿರ

वाक्य



अव्यय.


- 1) सामान्य - चन्वागी, मीलने, हागे, दीगे, हेगे.
- 2) अनुकरणाव्यय - लट लट, दगा-दगा, चीनी-पीली, --
- 3) संबंधार्थक - मत्तू, हागू, एण, आदरीद (That's why),
आदरे (But), हागादरे (Hence).
- 4) संबोधक - इलनी, इलये, इला, दी, --
- 5) भावसूचक - अइयो, अककटा, हा हा --
- 6) क्रियावाचक - साकु, बैकु, बैडा, अल्ला-इल्ला, --
- 7) उत्तरधारणार्थक - अदे, इदे, अमने, नाने, --
- 8) प्रश्नार्थक - कडने?, दीदने?, नीदने? --

क्रिया

धातु + कालसूचक प्रत्यय + आख्यात प्रत्यय

Person 1, 2, 3
Male / female
Sing. / Plu.

	Present utt	Past id	Future uv
ene- <u>enu</u> — eve- <u>evu</u> —	I māḍuttēne	māḍide(na)	māḍuvenu
	We māḍuttēve	māḍidevu	māḍuvevu
iye- <u>enu</u> -e <u>iri</u> - — —	You māḍuttiye māḍuttiri	māḍide(nu) māḍidiri	māḍuve māḍuviri
ane- <u>anu</u> - —	He māḍuttāne	māḍida(nu)	māḍuvanu
ale- <u>alu</u> - —	She māḍuttāle	māḍidaḷu	māḍuvaḷu
are- <u>aru</u> - —	They māḍuttāre	māḍidaru	māḍuvaru
ade- <u>u</u> - <u>udu</u>	It māḍuttade	māḍitu	māḍuvudu
ave- <u>avu</u> - —	They māḍuttave	māḍidavu	māḍuvavu



ಹೂಂ, ಸತ್ತು ಮತ್ತೆ ಬದುಕಿರಿ!	ದೊರೆ (ಕೃಷ್ಣದೇವರಾಯ)	ರಾಮಕೃಷ್ಣ ಮತ್ತು ಗೌರಿಗೆ
“ಅಯ್ಯ ನಮ್ಮವ್ವೆ ಏನ್ ಲತ್ತ ಇದಾಳ ಈಕೆ!	How hot that lady is? A IT IS	ಲೇಖಕಿ ಹೇಳುತ್ತಾಳೆ ಕನಸಿನಲ್ಲಿ ಬಂದ ಲಠ್ಠಿಗೆಗೆ
“ನಿನ್ನ ಪುರಾನ ಈಗ ನೀನೇ ಹೇಳಿಡು”	ಸನ್ಯಾಸಿ ಹೇಳುತ್ತಾನೆ ಸಾಧ್ಯಾಸ್ಥಿ	ಪೂರ್ಣಿಮಾಳಿಗೆ ಸುನಿಮಾ
“ಇದು ನಿನ್ನ ಪೂರ್ವ ಜನ್ಮದ ಪಾಪದ ಫಲ”	ಲೇಖಕಿ ಹೇಳಿದಳು	ಲೇಖಕಿ ಹೇಳಿದಳು ಪ್ರವಾಸಿಗರಿಗೆ
ಆ ಎತ್ತರದಲ್ಲಾದರೂ ಮನುಷ್ಯ ಮೇಲು ಕೀಳು ಮರೆತಿದ್ದಾನೆ.	ಲೇಖಕಿ ಹೇಳಿದಳು	ಲೇಖಕಿ ಹೇಳಿದಳು ಪ್ರವಾಸಿಗರಿಗೆ
ಎಂತಹ ಅದ್ಭುತ ಕಲಾಕಾರನಪ್ಪ ಪ್ರಕೃತಿ	ಲೇಖಕರು ಹೇಳುತ್ತಾರೆ	ಲೇಖಕರು ಹೇಳುತ್ತಾರೆ
ಅವರು ಪಾಠ ಹೇಳುತ್ತಿದ್ದ ಮನೆಯಿಂದ ಹಣ್ಣು	ಬೆಳ್ಳಾವೆ ನರಹರಿ ಶಾಸ್ತ್ರಿಗಳು ಹೇಳಿದರು ನಾಣಿ ಶಾಸ್ತ್ರಿಗಳು	ಕಾರಂತರಿಗೆ ಹೇಳಿದರು
ತಾನು ಏನು ಅಲ್ಲೋ ಅದನ್ನೆ ಮಾಡೋದೇ ಅಭಿನಯ.		

ಸಾಂದರ್ಯಾಪ್ಯುತ ಪಾನದಿಂದ ಸಂಕೃಪ್ತರಾಗಿ ಮರಳುತ್ತಾರೆ.	A-Returned.	ಲೇಖಕರು ಹೇಳುತ್ತಾರೆ	ಜನರಿಗೆ
ಈಗ ನಗರಗಳ ರಾಣಿ ಎಂದು ಹೆಸರಾಗಿದೆ		ಲೇಖಕರು ಹೇಳುತ್ತಾರೆ	ಜನರಿಗೆ
ಕರ್ನಾಟಕದ ಕೀರ್ತಿ-ಧ್ವಜವನ್ನು ನಭದತ್ತರಕ್ಕೆ ಎತ್ತಿಹಿಡಿದಿದ್ದಾರೆ.	A-Popularity, B-Upholds.	ಲೇಖಕರು ಹೇಳುತ್ತಾರೆ	about ಮರಿಗೊಡರ ಕುರಿತು About
ಕೊಳವೆ ಬಾವಿ ಕೊರೆಯುವುದರಲ್ಲಿ ಸಾಮಾಜಿಕ ನ್ಯಾಯವಿಲ್ಲ ಮಳೆ ಒಂದು ಖಾಲಿ ಚೆಕ್ಕಿನ ಹಾಗೆ	No path to solve water problem - many such people.	ಶೇಖರನು ಹೇಳುತ್ತಾನೆ	ತಂದೆ ರಾಘಣ್ಣನಿಗೆ
ದಾರಿಕಾಣದವರು ತುಂಬಾ ಮಂದಿ ಇದ್ದಾರೆ ಹೊಗೆಯಾಗದೆ ಉರಿಯಾಗಬೇಕು. ಬಿಸಿ ಹತ್ತದೆ ಬೆಂಕಿ ಇರಬೇಕು.	Flame will come w/o smoke. If there is heat, there will be fire.	ಶೇಖರನು ಹೇಳುತ್ತಾನೆ	ತಂದೆ ರಾಘಣ್ಣನಿಗೆ ಶೇಖರನಿಗೆ
ಅವಳಿಗೆ ಹುಚ್ಚ ಗಂಡ ಬೇಕಾಗಿದ್ದನಲ್ಲ? ತಾನು ಅವಳೆದ್ದೆಗೆ ಹುಣ್ಣು.	I am very debt on my.	ಶಾಸ್ತ್ರಿಗಳ ಹೆಂಡತಿ ಹೇಳುತ್ತಾಳೆ	ಶಾಸ್ತ್ರಿಗಳ ಸೊಸೆಗೆ ಸಾಗಿಸಿ
		ಶಾಸ್ತ್ರಿಮನೆಯು ಸಾಗಿಸಿ ಸುಟ್ಟಯೋಜನೆಗಳು	ಶಾಸ್ತ್ರಿಗಳ ಸೊಸೆಗೆ ಕುರಿತು
		ಸೊಸೆ ಮನಸ್ಸಿನಲ್ಲಿ herself.	ತನ್ನ ತಾಯಿ

- (A) He is
(B) So here.

ಕುರಿತು	ಅಂದುಕೊಳ್ಳುತ್ತಾಳೆ	ಕುರಿತು
ನೀರಿನ ತಳವೇ ನಿನ್ನ ತವರು, ಬಾ.	Swuide time par. Swade time par.	ಬಾವಿಯ ನೀರು ನೋಡಿ
ಬಾ ತಾಯಿ, ಬಿಸಿಲ್ಲ ಹೋಗಿದ್ದಿ.	Swade time par.	ಸೂಸೆಗೆ
ಪಂಪ ಮಹಾಚಲ ಜೋಡಿ ಶಿಖರಗಳು	Swade time par.	ಪಂಪನ ಕೃತಿ ಕುರಿತು
ಮೈಸೂರಿನ ಮಲ್ಲಿಗೆ ಹಾರ!	Swade time par.	ಕೆ.ಎಚ್.ಎಸ್.ಎಸ್. ನರಸಿಂಹಸ್ವಾಮಿ ಕೃತಿ ಕುರಿತು
ಯದುಗಿರಿ ಕಣಿವೆಯ ನಿಶ್ಚಲ ಮೌನ	Swade time par.	ಮು.ತಿ. ನರಸಿಂಹಚಾರ್ ಕೃತಿ ಕುರಿತು
ಶಕರತೆಯನು ಸತ್ಯದಲಿ ಜಯಿಸಿದ ಕಲಿ	Swade time par.	ಗಾಂಧೀಜಿ ಕುರಿತು
ವಿಮಲ ಧರ್ಮದ ವಾಣಿ ಜನತೆಯಂತ: ಸಾಕ್ಷಿ	Swade time par.	ಗಾಂಧೀಜಿ ಕುರಿತು
ನಿನ್ನ ತವರೂರ ನಾನೇನು ಬಲ್ಲೆನು	Swade time par.	ಗಾಂಧೀಜಿ ಕುರಿತು
ಅವೈ ಕಣೋ ನನ್ನ ಹಡೆದವ್ವ	Swade time par.	ಬಾಲೆಗೆ ಬಳಗಾರನಿಗೆ

ಕುರಿತು

ಕೊಂಡ್ಡೋಗೊ ಎನ್ನ ತವರಿಗೆ.	ನೀರನಾಳಿ ತವರಿಗೆ	ಬಾಲೆ ಹೇಳುತ್ತಾಳೆ	ಬಳಗಾರನಿಗೆ
ಬಡವರ ಜೀವನ ಸಾವಿನ ಸ್ವತ್ತು	ವಸ್ತು ನಮಗೇ	ಕವಿ ಹೇಳುತ್ತಾನೆ	ಜನರಿಗೆ
ತುಂಬಲಿಲ್ಲವೆ ಬಡವರ ಬಸಿರು		ಕವಿ ಹೇಳುತ್ತಾನೆ	ಗೆಳತಿಗೆ
ನನಸಾಗಿಸಿ ಬೆಳಗುವೆ ದಿನವೆಂದು?	They have so many dreams & when will it come true? ③ ಸಾಕಾರ	ಕವಿ ಹೇಳುತ್ತಾನೆ	ಹೇಳುತ್ತಾನೆ
ಮಾರುದ್ದ ನುಡಿವುದ ಕಂಡು ನಾ ಬೆರಗಾದೆನಯ್ಯ.	Some people talk lengthy, but with no meaning. I wonder.	ವಚನಕಾರರು ಹೇಳುತ್ತಾರೆ	ಜನರಿಗೆ
ಸಾಮರ್ಥ್ಯಕ್ಕಂಜುವರೆ ಆಕಾರಕ್ಕಂಜುವರೆ	Strength worried size	ವಚನಕಾರರು ಹೇಳುತ್ತಾರೆ	ಜನರಿಗೆ
ನಾ ಮೇಲು - ನೀಮೇಲು ಅನ್ನುವರಯ್ಯ?	I am superior, you are inferior. about ಕೆಳಕೀಳಿ.	ವಚನಕಾರರು ಹೇಳುತ್ತಾರೆ	ಜನರಿಗೆ
ಯಂತ್ರಯುಗದ ಈ ಭ್ರಮೆಯಲ್ಲಿ! ಅಂದವಿದೆ! ಚಂದವಿದೆ ಸಹೆ!	A Mechanical world. ③ ಸ್ಪಂದ ④ Also.	ಕವಿ ಹೇಳುತ್ತಾನೆ	ಜನರಿಗೆ
ಇದು ಬ್ರಹ್ಮಾಂಡ ನೂರು ಭಾಷೆಗಳ ನವಖಂಡ		ಕವಿ ಹೇಳುತ್ತಾನೆ	ಜನರಿಗೆ
ನರವೇ ಗೆಲುವು, ಔಚಿತ್ಯವೇ ಚೆಲುವು	Help is the victory. Meaningful is beauty.	ಕವಿ ಹೇಳುತ್ತಾನೆ	ಜನರಿಗೆ

೬ ಹಸಿರು ವಾಹನವು ವೇದಿಕೆಯಲ್ಲಿ ನಿಲ್ಲುತ್ತದೆ. ಅದರಲ್ಲಿ ಸಾಕಾರವಿಲ್ಲದವರು ಸಾಕಾರವನ್ನು ಪಡೆಯುತ್ತಾರೆ. ಆದ್ದರಿಂದ ಸಾಕಾರವು ಅನಿವಾರ್ಯವಾಗಿದೆ.

ಕೋಣೆಯನು ಮನೆಯೆಂದು ತಿಳಿದು ಬನ್ನಿ	ಹಿರಿಯರು ಹೇಳುತ್ತಾರೆ	ಕವಿಗೆ
ನಿಮ್ಮಂತಹ ಮಗನಿದ್ದೆ ಅವನೂ ಕವಿ	ಹಿರಿಯರು ಹೇಳುತ್ತಾರೆ	ಕವಿಗೆ
ನಿನ್ನೆ ನನಗಿಲ್ಲಿ ಹಸಿರು ಕಾರ್ಡ್ ಸಿಕ್ಕಿದೆ.	ಕವಿಯ ಮಗ ಹೇಳುತ್ತಾನೆ	ಕವಿಗೆ
ದಾಳಿ ಬಾರದ ಮುನ್ನ ಧರ್ಮಗಳಿಸಿರೋ.	ಪುರಂದರದಾಸರು ಹೇಳುತ್ತಾರೆ	ಜನರಿಗೆ
ಮಣ್ಣು ಮುಕ್ಕಿ ಮರುಳಾಗುವರೆ.	ಪುರಂದರದಾಸರು ಹೇಳುತ್ತಾರೆ	ಜನರಿಗೆ
ಏನು ಕಾರಣ ಯದುಪತಿಯನು ಮರೆತಿರಿ.	ಪುರಂದರದಾಸರು ಹೇಳುತ್ತಾರೆ	ಜನರಿಗೆ
ನರಲೋಕಕೊಬ್ಬನೆ ರಾಯ.	ಕವಿ ಹೇಳುತ್ತಾನೆ	ಭರತನ ಕುರಿತು
ಕರ್ಪೂರವ ಸುಟ್ಟರೆ ಭಸ್ಮವುಂಟೆ?	ಕವಿ ಹೇಳುತ್ತಾನೆ	ಭರತನ ಕುರಿತು ಹೇಳುವಾಗ

like you, son is also poet.

Yesterday, I got green card. ~~Attack~~ ^{Attack}, you ~~blame~~ ^{blame} goodness, yaar.

→ Soil eating, foolishness.

What is the reason of forgetting yaar?

→ There is no residue after ^{ast} ~~ast~~ bunnig?

Normal people have hunger,
 ಆಗಲೂ ನೋಟಿಂಗ್, ವಾಟರ್
 bcz he is rich.